S.J.S. Enterprises Limited

(Formerly known as S.J.S. Enterprises Private Limited) Sy No 28/P16 of Agra Village and Sy No 85/P6 of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email ld: info@sjsindia.com, compliance@sjsindia.com

ISO 14001 ISO 45001 ISO 9001 IATF 16949 Certified

CIN: L51909KA2005PLC036601

www.sjsindia.com



May 28, 2022

To,

National Stock Exchange of India Limited

Exchange Plaza, 5th Floor, Plot No. C/1, G Block, Bandra – Kurla Complex, Bandra (E), Mumbai -400 051 **BSE Limited**

Corporate Relationship Department, 2nd Floor, New Trading Wing, Rotunda Building, P.J. Towers, Dalal Street, Mumbai – 400 001

Scrip Code: 543387

Symbol: SJS

ISIN: INE284S01014

Dear Sir/Madam,

Subject: Newspaper Publication of Financial Results [Disclosure under Regulation 47 of the Securities and Exchange Board of India (Listing Obligation and Disclosure Requirements) Regulations, 2015]

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the advertisement of audited financial results of the Company for the quarter and year ended March 31, 2022, published in:

- 1. Financial Express (English language All India Edition) issue dated May 28, 2022
- 2. Vishwavani (Kannada language Regional Edition) issue dated May 28, 2022

The above information will also be made available on the website of the Company at https://www.sjsindia.com/

Request you to kindly take the above on record. Thank you,

Yours faithfully,

For S.J.S. Enterprises Limited

Thabraz Hushain W.

Company Secretary & Compliance Officer

Membership No.: A51119

Encl: As mentioned above





S.J.S. ENTERPRISES LIMITED

(Formerly S.J.S. Enterprises Private Limited)

Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India Website: www.sjsindia.com | E-mail: compliance@sjsindia.com | Tel: +91 80 6194 0777 CIN: L51909KA2005PLC036601

EXTRACT OF STATEMENT OF AUDITED CONSOLIDATED FINANCIAL RESULTS FOR THE QUARTER AND YEAR ENDED 31ST MARCH 2022

		Quarter	(Rupees in Millions, e Quarter ended				
Sr.	Particulars	31 March 2022	31 December 2021	31 March 2022			
No.		Audited	Unaudited	Audited			
1	Total income from operations	1,041.05	917.90	3,698.56			
2	Net Profit for the period (before tax and exceptional items)	205.22	202.45	739.39			
3	Net Profit for the period before tax (after exceptional items)	205.22	202.45	739.39			
4	Net Profit for the period after tax and after exceptional items	153.62	148.92	550.18			
5	Total Comprehensive Income for the period [Comprising Profit for the period (after tax) and Other Comprehensive Income (after tax)]	155.70	146.01	549.70			
6	Equity Share Capital (Face value of Rs.10/- each)	304.38	304.38	304.38			
7	Other Equity	2	-	3,300.33			
8	Earnings Per Share (of Rs. 10/- each)						
100	Basic (Not annualised)	5.05	4.89	18.08			
	2. Diluted (Not annualised)	5.00	4.85	17,90			

Place: Bangalore

Date: 26th May, 2022

- The Company has acquired Exotech Plastics Private Limited ("Exotech") effective from 5 April 2021. With the acquisition of the Exotech, the Group has prepared its consolidated financial results for the quarter and year ended 31 March 2022. Since the acquisition was effective from 5 April 2021, consolidated financial results for the quarter and year ended 31 March 2021 are not applicable to the Group.
- During the year ended 31 March 2022, the Company has entered into an agreement with Exotech and existing shareholders of Exotech to acquire the entire equity shares. Exotech is engaged in the business of manufacturing and supply of automobile components and other components. The Company has paid Rs. 640 million as a consideration for acquisition and accordingly, Exotech has become a wholly owned subsidiary of the Company, effective from 5 April 2021.
- The Company has conducted the fair valuation of the business on the date of acquisition and accordingly have recognised the related assets and liabilities at the acquisition date. The acquisition price net of assets acquired, and liabilities assumed has resulted in a goodwill of Rs. 249.80 million.
- Key Standalone Financial Information of the company is given below

Sr.	Particulars		Quarter ended				
100		31 March 2022	31 December 2021	31 March 2021	31 March 2022	31 March 2021	
No.		Audited	Unaudited	Audited	Audited	Audited	
1	Total Revenue/ Income from Operations	734.90	662.51	736.65	2,678.85	2,516.16	
2	Profit before tax	190.34	188.04	149.62	694.51	641.78	
3	Profit after tax	143.18	138.39	111.48	518.61	477.65	
4	Total Comprehensive Income	147.19	135.16	109.96	520.43	477.42	

- The above Consolidated and Standalone Financial Results for the guarter and year ended 31 March 2022, were reviewed by the Audit Committee and approved by the Board of Directors in their respective meetings held on 26th May, 2022.
- The above is an extract of the Audited Quarterly and Year ended Financial Results filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015 as amended. The detailed Audited Quarterly and Annual Financial Results are available on the website of BSE Limited at www.bseindia.com and National Stock Exchange of India Limited at www.nseindia.com and also on the Company's website at www.sjsindia.com.

For and on behalf of the Board of Directors of S.J.S. Enterprises Limited

> K A Joseph Managing Director DIN: 00784084

Other was to A 400 hours

THE SINGARENI COLLIERIES COMPANY LIMITED (A Government Company) Regd. Office: KOTHAGUDEM - 507101, Telangana E-PROCUREMENT TENDER NOTICE

Tenders have been published for the following Services / Material Procurement through e-procurement platform. For details, please visit https://tender.telangana.gov.in - or - https://www.sccImines.com NIT/Enquiry No.- Description / Subject / Estimated Contract Value-

Last date and time for Submission of bid(s) E1822O0061— Procurement of Dolomite Powder on Rate contract basis for two years -03.06.2022

E212200063- Extraction of 14.40 Lakh Tonnes (LT) of coal over a period of 06 APPs on cost per tonne basis by using intermediate technology i.e. drilling & blasting and loading with suitable capacity

SDLs at Indaram Khani No.1A Incline, Srirampur Area- 03.06.2022-17:00 Hrs. E1222O0065- Transportation of Furnace Oil from storage & handling terminals of HPCL/BPCL, Visakhapatnam to SMS Support plant, RG-111 area of SCCL, Ramagundam for a period of two years - 06.06.2022-17:00 Hrs.

E0822O0062- Procurement of Spares for Man Riding Chair Lift system on Rate Contract for 2 years - 07.06.2022-17:00 Hrs.

E1422O0078- Transportation of Coal from Khairagura OCP to Goleti CHP on weight basis for a period of Six months - 01.06.2022-15:00 Hrs. E1522O0042- Procurement of MS Pipe HFIW 5.4MM Thick 114MM OD - 14.06.2022-17:00 Hrs.

General Manager (Material Procurement) NIT/Enquiry No.- Description / Subject | Estimated Contract Value - Last date and time for Submission of bid(s)

CRP/CVL/MNG/TN-11/2022-23. Dt.19.05.2022— Construction of Engine transmission shed. assembly and retrieving room (Regular transmission OH section) at PK 0C-11 Extension project in Manuguru Area, Bhadradri Kothagudem Dist., Telangana State-Rs.1,47,50,579/- 03.06.2022-4:30P.M.

CRP/CVL/MNG/TN-12/2022-23, Dt.19.05.2022— Construction of Tyre repair shed at PK 0C-11 extension project in Manuguru Area, Bhadradri Kothagudem Dist., Telangana State (Invited under earmarked works-Contractors belonging to SC community only are eligible)- Rs.73,70,975/-03.06.2022-4:30P.M.

CRP/CVL/MNG/TN-13/2022-23, Dt.19.05.2022— Construction of Machine shop shed at PK OC11 extension project in Manuguru Area, Bhadradri Kothagudem Dist., Telangana State - Rs.57,25,148/-03.06.2022-4:30 P.M.

CRP/CVL/SRP/TN-14/2022-23, Dt.20.05.2022— Combined tender for 2 roads viz; 1) Providing Renewal coat to the existing BT road from Rajiv Rahadari to new approach road to 1K-1A & IKOC ir Srirampur Area, Mancherial Dist., Telangana State, 2) Repairs including laying of renewal coat to the BT roads of SD & T2 (Shirke) type quarters in Phase-I at Naspur colony in Srirampur Area, Mancherial Dist., Telangana State-Rs.59,19,244/- 04.06.2022-4:30P.M. General Manager (Civil)

MMR/CVL/E-MM/T-17/2022-23 - M and R works to D-type quarters at II nd zone, Mandamarri area for the year 2022-23 (Phase-1)-Rs.31.60.594/-04.06.2022-4:30

MMR/CVL/E-MM/T-18/2022-23 — Relaying of damaged CC road bits on internal roads from S and PC check post to shale bunker at PKP-CHP, Mandamarri Area-Rs.36,25,342/- 04.06.2022- 4: 30P. M. **General Manager (MMR)** RG-III/CVL/ET-13/2022-23 — Widening and desilting of bokkalavagu in the premises of 50MW solar power plant Godavarikhani, Peddapalli Dist., Telangana State - Rs.48,86,400/- 31.05.2022- 4:30 P.M AGM (Civil) RG-III

RG-I/CVL/ET-17(197)/2022-23, Dt.20.05.2022 — Construction of Sub-station at pit head CHP GDK Coal Mine (No.2, 2A and No.5) in RG.I Area, GDK, Peddapalli Dist.TS-Rs.41.12.718/- 07.06.2022 4:00 P.M Dy.GM (Civil) RG-I

DIPR No:176-PP/CL-AGENCY/ADVT/1/2022-23 PR/2022-23/MP/CVL/16

UNITED CREDIT LIMITED

CIN: L65993WB1970PLC027781 Regd. Office: 27B Camac Street (8th Floor), Kolkata - 700016 Ph.No. (033) 2287-9359/9360, Fax No. (033) 2287-2047

Email: unitedcreditltd@gmail.com, Website: www.unitedcreditltd.com

EXTRACT OF AUDITED FINANCIAL RESULTS FOR THE QUARTER AND YEAR ENDED MARCH 31, 2022 ₹ in Lakhs (Except EPS)

. Particulars	Quarter ended 31/03/2022 Audited	Year Ended 31/03/2022 Audited	Quarter ended 31/03/2021 Audited
Total income from operations	93.45	269.57	71.29
Net Profit/(Loss) for the period (before Tax, Exceptional and/or Extraordinary items)	67.49	127.90	32.04
Net Profit /(Loss) for the period before tax (after Exceptional and/or Extraordinary items)	67.49	127.90	32.04
Net Profit/(Loss) for the period after tax (after Exceptional and/or Extraordinary items)	26.33	75.41	24.57
Total Comprehensive Income for the period [comprising Profit/(Loss) for the period (after tax) and other comprehensive Income (after tax)]	27.40	76.48	25.44
Equity Share Capital	549.30	549.30	549.30
Reserves (excluding Revaluation Reserve) as shown in the Audited Balance Sheet of the previous year		2,113.92	
Earnings Per Share (of Rs.10/- each) (for continuing and discontinued operations) -			
(i) Basic	0.49	1.42	0.46
(ii) Diluted	0.49	1.42	0.46

- The above is an extract of the detailed format of Audited Financial Results for the Quarter and Year ended 31.03.2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015.
- The full format of the Audited Financial Results are available on the websites of the Stock Exchanges at www.bseindia.com, www.cse-india.com and also on the Company's website at www.unitedcreditltd.com.

BY ORDER OF THE BOARD A K DABRIWALA Chairman & Managing Director

Place : Kolkata Dated: 27th May, 2022 DIN: 00024498

MAESTROS ELECTRONICS & TELECOMMUNICATIONS SYSTEMS LIMITED CIN: L74900MH2010PLC200254 Registered Office: Plot No. EL/66, TTC Industrial Area, Electronic Zone, Mahape Navi Mumbai Thane - 400 710.

E-mail: cs@metsl.in | Website: www.maestroselectronics.com Statement of Audited Results for the quarter and financial year ended on March 31, 2022 [See Regulation 47(1) (b) of the SEBI (LODR) Regulations, 2015] (Amount in Rs. in Lakhs)

Sr. No.	Particulars	Quarter ending 31/03/2022	Preceding 3 months ended 31/12/2021	Corresponding 3 months ended in the previous year 31/03/2021	Year Ended 31/03/2022	Corresponding previous year Ended 31/03/2021
1	Total income from operations	321.92	326.18	269.25	1264.28	4851.19
2 3	Net Profit / (Loss) for the period (before Tax, Exceptional and/or Extraordinary Items)	35.52	38.52	33,44	168.95	772.04
_	Net Profit / (Loss) for the period before tax after Exceptional and/or Extraordinary Items)	35.52	38.52	33.44	168.95	564.03
4	Net Profit / (Loss) for the period after tax	9000	00.02		100.00	55,55
0.00	(after Exceptional and/or Extraordinary Items)	31.18	27.06	44.42	125.29	564.03
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	30.73	27.06	47.25	124.84	566.86
6 7	Equity Share Capital	551.02	551.02	551.02	551.02	551.02
7	Reserves (excluding Revaluation Reserve) as shown in the Audited Balance Sheet of the	100000000	KONNON NO	1 Smarch		000000000
8	previous year	8	50	123	150	
8	Earnings Per Share (of Rs. 10/- each) (for continuing and discontinued operations) 1. Basic:	0.57	0.49	0.81	2.27	10.24
	2. Diluted:	0.57	0.49	0.81	2.27	10.24

SEBI (Listing Obligations and Disclosure Requirements) Regulations, 2015. The full format of the Quarterly/Annual Financial Results is available on the websites of the Stock Exchange(s) i.e. www.bseindia.com. For Maestros Electronics & Telecommunications Systems Limited

Notes: The above is an extract of the detailed format of Quarterly/Annual Financial Results filed with the Stock Exchanges under Regulation 33 of the

Balkrishna Tendulkar Place: Mumbai Add.: Plot No. EL/66, TTC Industrial Area, Electronic Zone, Mahape, Navi Mumbai, Thane-400710 Date: 26.05.2022

JET AIRWAYS (INDIA) LIMITED

Regd Office: 2nd Floor, C-68, G-Block, Bandra-Kurla Complex (East), Mumbai 400051, India

Website: www.jetairways.com

EXTRACT OF STANDALONE AUDITED FINANCIAL RESULTS FOR

THE QUARTER AND YEAR ENDED 31ST MARCH 2022

(23,363)

(23,363)

(23,363)

(23,363)

11.360

(20.57)

(20.57)

Note: The above is an extract of standalone audited financial results for the quarter and year ended 31s

March 2022. Financial Results have been filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the audited financia results for the quarter and year ended 31st March 2022 are available on the website of the compan

http://www.jetairways.com/insolvencyproceedings/ and also on the website of the Stock Exchanges

www.nseindia.com and www.bseindia.com. The Statutory Auditors have expressed modified opinion on the Audited Financial Results. The Statutory Auditors' Report issued by them along with a Statement of

Particulars

Total income from operations

Net (Loss)/Profit for the period

(before Tax & Exceptional Item)

Net (Loss) / Profit for the period

Net (Loss) / Profit for the period

Paid up Equity Share Capital

Place : Mumbai

Dated: 28 May 2022

financialexp.epap.in

(Face Value of Rupees 10/- each)

(after Tax &after Exceptional Item)

(before Tax &after Exceptional Item)

Total Comprehensive Income for the period

[Comprising Profit / (Loss) for the period(after tax

and Other Comprehensive Income (after tax)]

7. Reserves excluding Revaluation Reserves (as

8. Basic and Diluted EPS (in Rupees) (Face Value

9. Basic and Diluted EPS (in Rupees) (Face Value

per balance sheet of previous accounting year)

of Rupees 10/- each) - Before exceptional items

Impact in that respect has been disclosed to the Stock Exchanges.

Quarter Ended

1,277

(10,419)

(10,419)

(10,419)

(10,419)

11,360

(9.17)

(9.17)

For and on behalf of the Jet Airways (India) Ltd.

Authorised Representative of the Monitoring Committee

31.03.2022 31.12.2021 31.03.2021 31.03.2022 31.03.2021

(10,701)

(10,701)

(10,701)

(10.701)

11.360

(9.42)

Audited Unaudited Audited Audited

CIN: L99999MH1992PLC066213

PSP Projects Limited **PSP** CIN:L45201GJ2008PLC054868 Registered Office: PSP House, Opp. Celesta Courtyard, Opposite lane of Vikram

Nagar Colony, Iscon-Ambli Road, Ahmedabad - 380 058 email id: grievance@pspprojects.com Website : www.pspprojects.com (₹ in Lakhs)

Extract of Consolidated Audited Financial Results for the guarter and year ended March 31, 2022 Consolidated

	Particulars		Quarter end	Year ended		
Sr. No.		31-03-2022 (Unaudited)	31-12-2021 (Unaudited)		31-03-2022 (Audited)	31-03-2021 (Audited)
1. 2.	Total Income from Operations Net Profit for the period (before Tax, Exceptional and Extraordinary Items and Share of Profit/(Loss) from Joint Venture)	55,937.32 7,339.23	49,469.00 6,591.25		1,76,977.97 22,161.38	1,25,752.02 11,094.90
3.	Net Profit for the period (after tax, Exceptional and Extraordinary Items before Share of Profit/(Loss) from Joint Venture)	5,482.96	5,029.89	4,207.24	16,627.47	8,336.57
4.	Net Profit for the period (after tax, Exceptional and Extraordinary Items and Share of Profit/(Loss) from Joint Venture)	5,521.89	5,013.24	4,173.58	16,665.23	8,094.63
5.	Total Comprehensive Income for the period [Comprising Profit for the period (after tax) and Other Comprehensive Income (after tax)]	5,396.55	5,016.72	4,189.88	16,545.98	8,104.41
6. 7. 8.	Paid-up Equity Share Capital Other Equity excluding Revaluation Reserves Earnings Per Share of Rs 10/-each (in Rs.) (For continuing and discontinued operations) (Not Annualised)	3,600.00	3,600.00	3,600.00	3,600.00 65,095.93	3,600.00 49,989.95
Not	Basic Diluted	15.34 15.34	13.92 13.92	11.60 11.60	46.29 46.29	22.65 22.65

JET AIRWAYS

Amount (INR in Lakhs)

14,442

(52,756)

(77, 254)

(77, 254)

(77, 254)

11,360

(46.44)

(68.01)

(1,661,804) (1,584,550

Year Ended Year Ended

Audited

28,17

(22,022)

(15,204

(15,204)

(15,204)

11,360

(19.39)

(13.38)

- The above results have been reviewed by the Audit Committee and approved by the Board of Directors at their respective meetings held
- . The figures for the current guarter ended March 31, 2022 and guarter ended March 31, 2021 are the balancing figures between the audited figures in respect of the full financial year ended March 31, 2022 and March 31, 2021, respectively and published year to date figures up to third quarter ended December 31, 2021 and December 31, 2020, respectively which were subjected to limited review. 3 Additional information on Standalone Audited Financial Results are as follows: (₹ in Lakhs)

Standalone 2

	Stalidatolie							
		Year ended						
Particulars		31-12-2021 (Unaudited)		31-03-2022 (Audited)	31-03-2021 (Audited)			
Revenue from Operations Profit before tax and Exceptional items Profit after tax and Exceptional items	55,534.22 7,387.26 5,381.18	6,253.18		21,931.35				
4. The above is an extract of the detailed format of Fina	ancial Results filled with the	Stock Exchan	aes under Rea	ulation 33 of the	SERI (Listing			

- Obligations and Disclosure Requirements) Regulations, 2015. The full results for the Quarter and year ended March 31, 2022 are available on the website of BSE Limited (URL: www.bseindia.com), National Stock Exchange of India Limited (URL: www.nseindia.com) and on company's website (URL: www.pspprojects.com).
- . The Board of Directors at its meeting held on May 27, 2022, has proposed a final dividend of Rs. 5.00 per equity share, subject to shareholders' approval in the ensuing Annual General Meeting.

Previous period figures have been regrouped/rearranged, wherever necessary, to correspond to current period's presentation. For and on behalf of Board of Directors

Place: Ahmedabad of PSP Projects Limited Date: May 27, 2022

Prahaladbhai S. Patel Chairman, Managing Director & CEO DIN: 00037633

WELSPUN ENTERPRISES LIMITED Regd. Office: Welspun City, Village Versamedi, Taluka Anjar, District Kutch,

Gujarat-370 110. Tel.: + 91 2836 662222; Fax: + 91 2836 279010 Corporate Office: Welspun House, Kamala City, Senapati Bapat Marg, Lower Parel (West), Mumbai-400 013. **Tel.:** + 91 22 6613 6000; **Fax:** + 91 22 2490 8020 Website: www.welspunenterprises.com; Email: companysecretary_wel@welspun.com

POSTAL BALLOT NOTICE

NOTICE is hereby given pursuant to Section 110 of the Companies Act, 2013 read with Rule 22 of the Companies (Management and Administration) Rules, 2014, (including any statutory modification or re-enactment thereof for the time being in force), SEBI (Listing Obligations and Disclosure Requirements) Regulations, 2015 and such other applicable laws and regulations, the approval of members of Welspun Enterprises Limited (the "Company") is being sought for the resolutions mentioned in the postal ballot notice dated May 12, 2022 only by remote e-voting process ("E-voting"). The members are hereby informed that:

The Company has completed the dispatch of Notice of Postal Ballot on Friday, May 27

2022 along with Explanatory Statement to all the members whose names appear in the Register of Members/ Record of National Securities Depository Limited (NSDL and Central Depository Services (India) Limited (CDSL) as on Friday, May 20, 2022 in accordance with the provisions of the Companies Act, 2013 read with Rules made thereunder and General Circulars No. 14/2020 dated April 8, 2020, No. 17/2020 dated April 13, 2020, No. 22/2020 dated June 15, 2020, No. 33/2020 dated September 28 2020, No. 39/2020 dated December 31, 2020 ("General Circulars"), General Circular No. 10/2021 dated June 23, 2021 and General Circular No. 20/2021 dated December 8, 2021 ("General Circulars") issued by the Ministry of Corporate Affairs;

The voting through postal ballot and e-voting will commence on Monday, May 30, 2022 (9.00 a.m.) and will end on Tuesday, June 28, 2022 (5.00 p.m.) and e-voting module will not be allowed beyond the said date and time;

3. The voting rights of members shall be in proportion to their share in the paid-up equity share capital of the Company as on the cut-off date of Friday, May 20, 2022. Aperson who is not a Member on the cut-off date shall treat this notice for information purposes only; 4. The Board of Directors of the Company has appointed Mr. Mihen Halani, Proprietor of

M/s. Mihen Halani & Associates, Company Secretaries and in his absence Mr. Milin

Ramani of M/s. Mihen Halani & Associates, Mumbai as Scrutinizer to scrutinize the Postal ballot voting: 5. As per General Circulars, the Company is providing to the Members the facility to exercise their right to vote by electronic means through e-voting services provided by

NSDL and the business may be transacted through such e-voting instead of dispatching The procedure of e-Voting is given in the Notes to the Notice of Postal Ballot. In case of any query regarding e-Voting you may also refer the Frequently Asked Questions

write an email to evoting@nsdl.co.in or call 1800 1020 990 and 1800 22 44 30; In case of any grievance connected with the facility for voting by electronic means may be addressed to evoting@nsdl.co.in, (NSDL) National Securities Depository Limited, A Wing, 4th Floor, Trade House, Lower Parel (West), Mumbai - 400013 or call 1800 1020 990

(FAQs) for Shareholders and e-voting manual available at https://www.evoting.nsdl.com.or

and 1800 22 44 30: 8. The Notice of the Postal Ballot along with the explanatory statement and other annexures is also displayed on the website of the company a https://www.welspunenterprises.com/content.asp?Submenu=Y&MenuID=5&Subme nuID=81 and on the website of NDSL https://www.evoting.nsdl.com/ and on BSE Limited website on https://www.bseindia.com/ and on National Stock Exchange of

India Limited website on https://www.nseindia.com/; 9. The results of the voting by Postal Ballot (along with the Scrutinizer's report) will be announced by the Chairman and in his absence any Director of the Company or the Company Secretary on June 29, 2022, at the Corporate office of the Company and will also be displayed on the website of the Company www.welspunenterprises.com besides being communicated to the Stock Exchanges, Depositories and Registrar 8

For Welspun Enterprises Limited

Mumbai, May 27, 2022

Share Transfer Agent.

Priya Pakhare **Company Secretary** FCS - 7805

"IMPORTANT"

Ashish Chhawchharia

Whilst care is taken prior to acceptance of advertising copy, it is not possible to verify its contants. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals adversing in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting an advertisement in any manner whatsoever.

K G DENIM LIMITED

PH. No. 04254-235240, FAX: 04254-235400 CIN-L17115TZ1992PLC003798, E-mail: cskgdl@kgdenim.in, Website: www.kgdenim.com EXTRACTS OF STANDALONE AND CONSOLIDATED AUDITED FINANCIAL RESULTS FOR THE QUARTER & YEAR ENDED 31ST MARCH 2022

Т				Standalone)	- 1	Consolidated					
	Particulars		Quarter end	ed	Year ended		(Quarter en	ded	Year ended		
Vo.	Particulars	31/03/2022 (Audited)	31/12/2021 (Unaudited)	31/03/2021 (Audited)	31/03/2022 (Audited)	31/03/2021 (Audited)	31/03/2022 (Audited)	31/12/2021 (Unaudited)	31/03/2021 (Audited)	31/03/2022 (Audited)	31/03/202 (Audited)	
	Total Income from Operations(net)	16,697	15,273	14,367	59,227	41,562	16,885	16,424	15,147	61,784	43,818	
	Net Profit/(Loss) for the period (before Tax, Exceptional and/or Extraordinary items)	(571)	12	(862)	(782)	(1,043)	(618)	81	(771)	(747)	(1,180)	
1	Net Profit/(Loss) for the period before tax (after Exceptional and /or extraordinary items)	(571)	12	(862)	(782)	(1,043)	(618)	81	(771)	(747)	(1,180)	
8	Net Profit/(Loss) for the period after tax (after Exceptional and / or Extraordinary Items)	(559)	8	(468)	(705)	(588)	(739)	46	(371)	(839)	(659)	
200	Total Comprehensive Income for the period (Comprising Profit/(Loss) for the period (after tax) and other Comprehensive Income (after tax)	(571)	8	(342)	(716)	(462)	(747)	46	(230)	(847)	(519)	
,	Equity Share Capital	2,565	2,565	2,565	2,565	2,565	2,565	2,565	2,565	2,565	2,565	
200	Reserves (excluding Revaluation Reserve) as shown in the Audited Balance Sheet of the previous year	0.73	5	-	5,932	6,649			15	4,377	5,074	
	Earnings per equity share (face value of Rs.10/- each) Basic in Rs. : Diluted in Rs. :	(2.18) (2.18)	0.03 0.03	(1.82) (1.82)	(2.75) (2.75)	(2.29) (2.29)	(2.70) (2.70)	0.18 0.18	(1.45) (1.45)	(3.14) (3.14)	(2.57 (2.57	

- 1. The above is an extract of the detailed format of Standalone and Consolidated Audited Financial Results for the quarter and year ended 31st March, 2022 filed with the Stock Exchange under Regulation 33 of the SEBI (Listing Obligations and Disclosure Regulrements) Regulations, 2015. The full format of the Financial Results are available on the Bombay Stock Exchange website (www.bseindia.com) and on the Company's website (www.kgdenim.com).
- The above financial results have been reviewed by the Audit Committee and approved by the Board of Directors at its meeting held on 27th May, 2022. The Statutory Auditors have audited the Financial Results for the guarter and year ended March 31, 2022. 3. The results have been prepared in accordance with the Companies (Indian Accounting Standards) Rules, 2015 (Ind AS) prescribed under Section 133 of the Companies Act, 2013 and other
- recognised accounting practices and policies to the extent applicable. The figures for the previous periods have been re-grouped /re-arranged wherever necessary to make them comparable with those of current period.
 - For K G DENIM LIMITED

KG Baalakrishnan Executive Chairman, DIN: 00002174

Place: Coimbatore Date: 27.05.2022



ಎನ್ ಸಿಬಿಯಿಂದ 52 ಕೋಟಿ ಮೌಲ್ಯದ ಹೆರಾಯಿನ್ ವಶ

ಬೆಂಗಳೂರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ನಗರ ಘಟಕದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 52 ಕೋಟಿ ರು. ಮೌಲ್ಯದ 34.89 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದಾರೆ.

ಜಿಂಬಾಬ್ತೆಯಿಂದ ಬೆಂಗಳೂರಿಗೆ ಬಂದ ನೈಜೀರಿಯಾ ಮೂಲದ ಮಹಿಳೆಯೊಬ್ಬಳು ಸೂಟ್ ಕೇಸ್ ತಳಭಾಗದಲ್ಲಿ 7 ಕೆ.ಜಿ. ಹೆರಾಯಿನ್ ಸಾಗಾಟ ಮಾಡುತಿದಳು. ನಗರದ ಕೆಐಎಎಲ್ ಏರ್ಪೋರ್ಟ್ ನಲ್ಲಿ ಮಹಿಳೆಯನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಹಿಳಾ ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಆಧರಿಸಿ ಮತ್ತಿಬ್ಬರು ಮಹಿಳಾ ಪೆಡ್ಲರ್ಗಳನ್ನು

ಸದ್ಯ ಎನ್ಸಿಬಿ ಅಧಿಕಾರಿಗಳನ್ನು ಈ ಇಬ್ಬರು ಮಹಿಳಾ ಪೆಡ್ಲರ್ ಗಳನ್ನ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಇಬ್ಬರು ಮಹಿಳೆಯರು ಸಾಕಷ್ಟು ಮಾಹಿತಿ ಬಹಿರಂಗಪಡಿಸಿದ್ದಾರೆ. ಎನ್ಸಿಬಿ ಅಧಿಕಾರಿಗಳು ಮಹಿಳೆಯರು ತಂಗಿದ ಲಾಡ್ ನಲ್ಲಿ ಪರಿಶೀಲನೆ ನಡೆಸಿದಾಗ ಅದೇ ಮಾದರಿಯ ಬ್ಯಾಗ್ ನಲ್ಲಿ 6.890 ಕೆಜಿ ಹೆರಾಯಿನ್ ಪತೆಯಾಗಿದೆ. ಆರೋಪಿಗಳು ರಾಜಧಾನಿ ಎಕ್ಪ್ರೆಸ್ ರೈಲಿನ ಮೂಲಕ ಬೆಂಗಳೂರಿಂದ ದೆಹಲಿಗೆ ತರಳಿರುವುದು ಗೊತ್ತಾಗಿ ಕೂಡಲೇ ಇಂದೋರ್ನ ಎನ್ಸಬಿ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ. ಅದರಂತೆ ಅಲ್ಲಿನ ಎನ್ ಸಿಬಿ ಅಧಿಕಾರಿಗಳು ಮೂವರನ್ನು ಬಂಧಿಸಿ ಸುಮಾರು 21 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

🗴 ಕರ್ಣಾಟಕ ಬ್ಯಾಂಕ್ ಲಿಮಿಟೆಡ್

ಆಸ್ತಿ ವಸೂಲಾತಿ ನಿರ್ವಹಣಾ ಶಾಖೆ 1ನೇ ಮಹಡಿ, ಎಫ್ಕೆಸಿಸಿಐ ಬಿಲ್ಡಿಂಗ್ ಕೆಂಪೇಗೌಡ ರಸ್ತೆ, ಬೆಂಗಳೂರು – 560 009

Ph: 080-22955928 (Gen)/22955929 (CM) E-Mail: blr.arm@ktkbank.com CIN: L85110KA1924PLC001128

ಸ್ವಾಧೀನತೆಯ ಪ್ರಕಟಣೆ (ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ)

ಕರ್ಣಾಟಕ ಬ್ಯಾಂಕ್ ಲಿಮಿಟೆಡ್ನ ಅಧಿಕೃತ ಅಧಿಕಾರಿಯವರು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ರ್ಯೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆ್ಯಕ್ಷ್ನ 2002ರಂತೆ ಪ್ರದತ್ತವಾದ ಅಧಿಕಾರವನ್ನು ಚಿಕ್ಕಾಯಿಸಿ ಸೆಕ್ಷನ್ 13(12), ಸೆಕ್ಕೂರಿಟ ಇಂಟರೆಸ್ಟ್ (ಎನ್ರ್ಯೋರ್ಸ್ ಮೆಂಟ್) ನಿಯಮ 2002ರ ನಿಯಮ 3ರಂತೆ ಈ ಕೆಳಗೆ ತಿಳಿಸಿದ ದಿನಾಂಕದಂದು ಈ ಕೆಳಕಂಡ ಸಾಲಗಾರರು/ಅಡಮಾನದಾರರು/ ಜಾಮೀನುದಾರರು/ಸಹ – ಭಾದ್ಯತಾದಾರರಿಗೆ ಈ ಕೆಳಗೆ ತಿಳಿಸಿದಂತೆ ತಗಾದೆ ನೋಟಿಸ್ ಅನ್ನು ನೀಡಲಾಗಿತ್ತು. ಈ ಕೆಳಗೆ ತಿಳಿಸಿದ ನೋಟಿಸ್ ತಲುಪಿದ 60 ದಿನಗಳೊಳಗೆ ಬಾಕಿ ಮೊತ್ತವನ್ನು ಮರುಪಾವತಿಸಲು ತಿಳಿಸಲಾಗಿತ್ತು.

1. ಸಾಲಗಾರರ / ಅಡಮಾನದಾರರು / ಜಾಮೀನುದಾರರು / ಸಹ–ಬಾದ್ಯತಾದಾರರ ಹೆಸರು ಮತ್ತು ವಿಳಾಸ: (1) ಮೆ. ಶ್ರೀಯ ಕನ್ನಸ್ಟಕ್ಷನ್ಸ್, ಇದರ ಪ್ರತಿನಿಧಿತ ಮಾಲೀಕರು: ಶ್ರೀ. ಪಿ.ಎನ್. ಯತೀಶ್ ಬಾಬು, <u>ವಿಳಾಸ:</u> ಪಂಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಂಡ್ಡ-571401 (2) ಶ್ರೀ. ಯತೀಶ್ ಬಾಬು ಪಿ.ಎನ್ ಬಿನ್ ಶ್ರೀ. ನಾಗರಾಜು. ಪಿ.ಬಿ (3) ಶ್ರೀ. ದೇವೇಗೌಡ. ಟಿ.ಎಂ ಬಿನ್ ಶ್ರೀ. ಮುದ್ದೇಗೌಡ, <u>ವಿಳಾಸ:</u> ನಂ. 644, ಕೋಡಿಯಾಲ ರಸ್ತೆ, ತಡಗವಾಡಿ ಪೋಸ್ಕ್, ಅರಕರೆ ಹೋಬಳಿ, ಮಂಡ್ಯ–571415 **(4) ಶ್ರೀಮತಿ. ಸ್ಮಿತಾ ಗೌಡ. ಎಸ್** ಕೋಂ ಶ್ರೀ. ಪಿ.ಎನ್. ಯತೀಶ್ ಬಾಬು, **ವಿಳಾಸ:** ಪಿ.ಬಿ ನಂ. 281, ಪಂಕನಹಳ್ಳಿಗ್ರಾಮ, ಕಸಬಾ ಹೋಬಳಿ, ಮಂಡ್ಯ-571401

ಶಾಖೆಯ ಹೆಸರು: ಮಂಡ್ಯ ಶಾಖೆ. <u>ಬೇಡಿಕೆಯ ಮೊತ್ತ:</u> ರೂ. 81,31,671.62(ರೂಪಾಯಿ ಎಂಭತ್ತೊಂದು ಲಕ್ಷದ ಮೂವತ್ತೊಂದು ಸಾವಿರದ ಆರು ನೂರ ಎಪ್ಪತ್ತೊಂದು ಮತ್ತು ಅರವತ್ತೆರಡ ಪೈಸೆಗಳು ಮಾತ್ರ ಅಂದರೆ ಪಿಎಸ್ಓಡಿ ಖಾತೆ ನಂ. 4667000605908901ರ ಅಡಿಯಲ್ಲಿ ರೂ. 68,52,029.62 ಮತ್ತು ಪಿಎಸ್ಟಿಎಲ್ ಖಾತೆ ನಂ. 4667001800049401ರ ಅಡಿಯಲ್ಲಿ ರೂ. 12,79,642.00 ಜೊತೆಗೆ 01.01.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು

ಸ್ವಾಧೀನಪಡಿಸಿಕೊಂಡ ದಿನಾಂಕ: 25.05.2022

ಸ್ವಾಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ: ರೂ. 70,53,393.62 (ರೂಪಾಯಿ ಎಪ್ಪತ್ತ ಮೂರು ಲಕ್ಷದ ಐವತ್ತ ಮೂರು ಸಾವಿರದ ಮನ್ನೂರ ತೊಂಭತ್ತ ಮೂರು ಮತ್ತು ಅರವತ್ತೆರಡು ಪೈಸೆಗಳು ಮಾತ್ರ) ಅಂದರೆ ಪಿಎಸ್ಓಡಿ ಖಾತೆ ನಂ. 4667000605908901ರ ಅಡಿಯಲ್ಲಿ ರೂ. 60,45,947.62 ಮತ್ತು ಪಿಎಸ್ಟಿಎಲ್ ಖಾತೆ ನಂ. 4667001800049401ರ ಅಡಿಯಲ್ಲಿ ರೂ. 10,07,446.00 ಜೊತೆಗೆ 01.05.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್<u>ವಿರಾಸ್ತಿಯ ವಿವರ:</u> ಶ್ರೀ. ಯತೀಶ್ ಬಾಬು. ಪಿ.ಎನ್ ಇವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳು ಒಳಗೊಂಡಂತೆ ವಸತಿಯೋಗ್ಯ ಖಾಲಿ ನಿವೇಶನದ ನಂ 1886, ಪಿಐಡಿ ನಂ. 198–ಡಬ್ಲ್ಯೂ2703–13, ಬಿಬಿಎಂಪಿ ಖಾತಾ ನಂ. 1886/1886, ವಿಸ್ತೀರ್ಣ 1200.00 ಚದರ ಅಡಿ (ಮೂರ್ವದಿಂದ ಪಶ್ಚಿಮಕ್ಕೆ: 30ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ: ಇರಿಅಡಿ) ವಾರ್ಡ್ ನಂ. 198, ಬೆಂಗಳೂರು ಸಿಟಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿ., ಲೇಔಟ್, ವಾಜರಹ್ಮಳ್ಳಿ ಮತ್ತು ರಘುವನಹಳ್ಳಿ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು. <u>ದಾಖಲೆಗಳ ಪ್ರಕಾರ ಚಕ್ಕುಬಂದಿ:</u> **ಮಾರ್ವಕ್ಕೆ**: ರಸ್ತೆ, ಪಶ್ಚಿಮಕ್ಕೆ: ನಿವೇಶನ ಸಂ. 1897, ಉತ್ತರಕ್ಕೆ: ನಿವೇಶನ ಸಂ.1885, ದಕ್ಷಿಣಕ್ಕೆ: ನಿವೇಶನ ಸಂ. 1887

2. ಸಾಲಗಾರರ / ಅಡಮಾನದಾರರು / ಜಾಮೀನುದಾರರ ಹೆಸರು ಮತ್ತು ವಿಳಾಸ: (1) ಶ್ರೀಮತಿ. ಸುಧಾ ಬಾಯಿ. ಪಿ ಕೋಂ ಶರಶ್ಚಂದ್ರ ಬಾಬು, (2) ಶ್ರೀ. ಶರಶ್ವಚಂದ್ರ ಬಾಬು ಬಿನ್ ಶ್ರೀ. ಮುನಿಯಪ್ಪ. ಬಿ <u>ಇವರಿಬ್ಬರ ವಾಸ:</u> ಫ್ಲಾಟ್ ನಂ. 102, 1ನೇ ಮಹಡಿ, ಪಲ್ಲವ ಟೆರ್ರಸ್, ನಂ. 17, ನಾರ್ತ್ ಮೇನ್ರೋಡ್ ಎಡೆಯೂರು ಕೆರೆ ಎದುರು, ಜಯನಗರ 6ನೇ ಬ್ಲಾಕ್, ಬೆಂಗಳೂರು – 560 070. ಹಾ<u>ಗೂ ವಿಳಾಸ:</u> ನಂ. 503, 5ನೇ ಮಹಡಿ, 4ನೇ ಬ್ಲಾಕ್, ಜೈನ್ ಪ್ರಕೃ ಅಪಾರ್ಟ್ ಮೆಂಟ್ಸ್, 7ನೇ ಬ್ಲಾಕ್, ಜಯನಗರ, ಜೆಎಸ್ಎಸ್ ಕಾಲೇಜ್ ಹತ್ತಿರ, ಬೆಂಗಳೂರು.

ಶಾಖೆಯ ಹೆಸರು: ಬೆಂಗಳೂರು – ಆರ್.ಟಿ ನಗರ ಶಾಖೆ. ಡಿಮ್ಯಾಂಡ್ ನೋಟಿಸ್ ದಿನಾಂಕ: 15.02.2022 <u>ಬೇಡಿಕೆಯ ಮೊತ್ತ:</u> ಟಿಎಲ್ ಖಾತೆ ನಂ. 1207001600045901ರ ಅಡಿಯಲ್ಲಿ ರೂ. 33,94,253.13 (ರೂಪಾಯ ಮೂವತ್ತ ಮೂರು ಲಕ್ಷದ ತೊಂಭತ್ತ ನಾಲ್ಕು ಸಾವಿರದ ಇನ್ನೂರ ಐವತ್ತ ಮೂರು ಮತ್ತು ಹದಿಮೂರು ಪೈಸೆಗಳು ಮಾತ್ರ) ಜೊತೆಗೆ 18.01.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್ವಾಧೀನಪಡಿಸಿಕೊಂಡ ದಿನಾಂಕ: 25.05.2022 ಸ್ವಾಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ: ಟಿಎಲ್ ಖಾತೆ ನಂ. 1207001600045901ರ ಅಡಿಯಲ್ಲಿ ರೂ. 30,99,500.13 (ರೂಪಾಯಿ <mark>ಮೊವತ್ತು ಲಕ್ಷದ ತೊಂಭತ್ತೊಂಭತ್ತು ಸಾವಿರದ ಐನೂರು ಮತ್ತು ಹದಿಮೂರು ಪೈಸೆಗಳು ಮಾತ್ರ)</mark> ಜೊತೆಗೆ 18.05.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ

ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು. ಸ್ಥಿರಾಸ್ತಿಯ ವಿವರ: ಶ್ರೀಮತಿ ಸುಧಾಬಾಯಿ. ಪಿ ಇವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಪಲ್ಲವ ಟೆರ್ರಸ್ ಎಂಬ ಹೆಸರಿನ ಅಪಾರ್ಟ್ ಮೆಂಟ್ ಸಂಕೀರ್ಣದ ವಸತಿಯೋಗ್ಯ ಫ್ಲಾಟ್ ನಂ. 102, 1ನೇ ಮಹಡಿ. ವಿಸ್ತೀರ್ಣ 1045 ಚದರ ಅಡಿ ಜೊತೆಗೆ 507.40 ಚದರ ಅಡಿ ಅವಿಭಾಜಿತ ಪಾಲನ್ನು ಹೊಂದಿದ್ದು, ಸ್ವತ್ತು ನಂ. 17, ಹಳೇ ನಂ. 47, ಹಿಂದಿನ ನಂ. 334/1, 4ನೇ ಮುಖ್ಯರಸ್ತೆ, ಎಡೆಯೂರು ಕೆರೆ ಎದುರು, ಜಯನಗರ 6ನೇ ಬ್ಲಾಕ್, ಬೆಂಗಳೂರು–560070ರಲ್ಲಿದೆ. ಸ್ವ<u>ತ್ತಿನ ಚಕ್ಕುಬಂದಿ:</u> **ಪೂರ್ವಕ್ಕೆ:** ಮುಖ್ಯರಸ್ತೆ, **ಪಶ್ಚಿಮಕ್ಕೆ:** ಖಾಸಗಿ ಸ್ವತ್ತು, **ಉತ್ತರಕ್ಕೆ:** ಓಬಳಪ್ಪನವರ ಸ್ವತ್ತು, **ದಕ್ಷಿಣಕ್ಕೆ:** ರಸ್ತೆ ಮತ್ತು

3. ಸಾಲಗಾರರ / ಅಡಮಾನದಾರರು / ಜಾಮೀನುದಾರರು / ಸಹ-ಬಾದ್ಯತಾದಾರರ ಹೆಸರು ಮತ್ತು ವಿಳಾಸ: (1) ಮೆ. ಶ್ರೀ. ಲಕ್ಷ್ಮೀ ಕಲ್ಮಾಣ್ ಸಿಲ್ಮ್ ಪಾಲುದಾರಿಕಾ ಸಂಸ್ಥೆ, ಪ್ರತಿನಿಧಿತ ಪಾಲುದಾರರು: (1) ಶ್ರೀ. ಸಿ. ಸುರೇಶ್ (2) ಶ್ರೀಮತಿ. ಎಸ್. ಗೌರಿ <u>ವಿಳಾಸ:</u> ನಂ. 175, ಸುಖಿ ಆರ್ಕೇಡ್, ಚಿಕ್ಕಪೇಟೆ ಮುಖ್ಯರಸ್ಥೆ ಚಿಕ್ಕಪೇಟೆ, ಬೆಂಗಳೂರು – 560053 (2) ಶ್ರೀ. ಸಿ. **ಸುರೇಶ್** ಬಿನ್ ಶ್ರೀ. ಚಂದ್ರನ್ (3) ಶ್ರೀಮ**ತಿ**. ಎಸ್. ಗೌರಿ ಕೋಂ ಶ್ರೀ. ಸಿ. ಸುರೇಶ್, <u>ಇವರಿಬ್ಬರ ವಾಸ</u>: ನಂ. 20, 55/1, ಶಿವಾಜಿನಗರ ನಿಲಯ, ಬನಶಂಕರಿ, ಬೆಂಗಳೂರು–560062 ಶಾಖೆಯ ಹೆಸರು: ಬೆಂಗಳೂರು – ಕೆಂಗೇರಿ ಸ್ಕಾಟ್-ಲೈಟ್ ಟೌನ್ ಶಾಖೆ.

ಡಿಮ್ಯಾಂಡ್ ನೋಟಿಸ್ ದಿನಾಂಕ: 07.01.2022 <u>ಬೇಡಿಕೆಯ ಮೊತ್ತ:</u> ರೂ.61,88,786.14 (ರೂಪಾಯಿ ಅರವತ್ತೊಂದು ಲಕ್ಷದ ಎಂಭತ್ತೆಂಟು ಸಾವಿರದ ಏಳು ನೂರ ಎಂಭತ್ತಾರು ಮತ್ತು ಹದಿನಾಲ್ಕು ಪೈಸೆಗಳು ಮಾತ್ರ) ಅಂದರೆ ಪಿಎಸ್ಓಡಿ ಖಾತೆ ನಂ. 9027000600005001ರ ಅಡಿಯಲ್ಲಿ ರೂ. 51,81,802.59 ಜೊತೆಗೆ 01.01.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಮತ್ತು **ಪಿಡಿಪಿಎನ್ ಖಾತೆ ನಂ. 9027001400002801**ರ ಅಡಿಯಲ್ಲಿ **ರೂ.6.17,378.55** ಜೊತೆಗೆ 27.12.2021ರಿಂದ ಅನ್ವಯಿಸುವ ಮುಂದಿನ ಬಡ್ಡಿ ಮತ್ತು ಪಿಡಿಪಿಎನ್ ಜಾತೆ ನಂ. 9027001400003801ರ ಅಡಿಯಲ್ಲಿ ರೂ.3,89,605.00 ಜೊತೆಗೆ 30.12.2021ರಿಂದ ಅನ್ವಯಿಸುವ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್ಪಾಧೀನಪಡಿಸಿಕೊಂಡ ದಿನಾಂಕ: 25.05.2022 ಸ್ವಾಧೀನಪಡಿಸಿಕೊಂಡ ದಿನಾಂಕದಂದು ಬಾಕಿ ಉಳಿದಿರುವ ಮೊತ್ತ: ರೂ. 65,13,970.14 (ರೂಪಾಯಿ ಅರವತ್ತೈದು ಲಕ್ಷದ ಹದಿಮೂರು ಸಾವಿರದ ಒಂಭೈ ನೂರ ಎಪ್ಪತ್ತು ಮತ್ತು ಹದಿನಾಲ್ಕು ಪೈಸೆಗಳು ಮಾತ್ರ) ಅಂದರೆ ಪಿಎಸ್ಓಡಿ ಖಾತೆ ನಂ. 9027000600005001ರ ಅಡಿಯಲ್ಲಿ ರೂ. 54,58,032.59 ಜೊತೆಗೆ 01.05.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಮತ್ತು ಪಿಡಿಪಿಎನ್ ಖಾತೆ ನಂ. 9027001400002801ರ ಅಡಿಯಲ್ಲಿ ರೂ.6,45,759.55 ಜೊತೆಗೆ 27.04.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಮತ್ತು ಪಿಡಿಪಿಎನ್ ಖಾತೆ ನಂ. 9027001400003801ರ ಅಡಿಯಲ್ಲಿ ರೂ.4,10,178.00 ಜೊತೆಗೆ 30.04.2022ರಿಂದ ಅನ್ವಯಿಸುವ ಮುಂದಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಬೇಕಾಗುವುದು.

ಸ್ಥಿ<u>ರಾಸ್ತಿಯ ವಿವರ:</u> ಶ್ರೀ. ಸಿ. ಸುರೇಶ್ ಇವರಿಗೆ ಸೇರಿದ ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಸ್ವತ್ತಿನ **ಪೂರ್ವಾರ್ಧ ಭಾಗದ ನಂ. 20, ಸರ್ವೇ ನಂ** 55/1. ಖಾತಾ ನಂ. 55/1. ವಿಸ್ತೀರ್ಣ 578 ಚದರ ಅಡಿ (ಪೂರ್ವದಿಂದ ಪಶ್ಚಿಮಕ್ಕೆ: 17ಆಡಿ, ಉತ್ತರದಿಂದ ದಕ್ಷಿಣಕ್ಕೆ: 34ಅಡಿ) ಜೊತೆಗೆ ವಸತಿಯೋಗ್ಯ ಕಟ್ಟಡವನ್ನು ಹೊಂದಿದ್ದು, ಚುಂಚಘಟ್ಟ ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆಯಲ್ಲಿದೆ. <u>ದಾಖಲೆಗಳ ಪ್ರಕಾರ ಸ್ವತಿನ ಚಕ್ಕುಬಂದಿ:</u> ಪೂರ್ವಕ್ಕೆ: ನಿವೇಶನ ನಂ. 21. ಪಶ್ಚಿಮಕ್ಕೆ: ಕುಮಾರಿಯವರಿಗೆ ಸೇರಿದ ಸ್ವತ್ತಿನ ನಂ. 20ರ ಪಶ್ಚಿಮಾರ್ಧದ ಭಾಗ, ಉತ್ತರಕ್ಕೆ: 20ಅಡಿ ರಸ್ತೆ, ದಕ್ಷಿಣಕ್ಕೆ: ಖಾಸಗಿ ಸ್ವತ್ತು. ಸಾಲಗಾರರು / ಅಡಮಾನುದಾರರು / ಜಾಮೀನುದಾರರು / ಸಹ–ಭಾದ್ಯತಾದಾರರು: ಹಣವನ್ನು ಮರುಪಾವತಿಸಲು ವಿಫಲರಾದ್ದರಿಂದ ಮೇಲೆ ತಿಳಿಸಿದ ಕಾಯ್ದೆಯ ಸೆಕ್ಷನ್ 13(4) ಹಾಗೂ ಮೇಲೆ ತಿಳಿಸಿದ ನಿಯಮ 8ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಸಹಿದಾರರು **ಈ ಮೇಲೆ ವಿವರಿಸಿದ**

ಸ್ಥಿರಾಸ್ತಿಯನ್ನು ದಿನಾಂಕ: 25.05.2022 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆಂದು ಸಾಲಗಾರರು / ಅಡಮಾನುದಾರರು / ಜಾಮೀನುದಾರರು / ಸಹ-ಭಾದ್ಯತಾದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ. ಸಾಲಗಾರರು / ಅಡಮಾನುದಾರರು / ಸಹ–ಭಾದ್ಯತಾದಾರರು / ಜಾಮೀನುದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರ ಈ ಮೇಲೆ ವಿವರಿಸಿದ ಸ್ವತ್ತುಗಳೊಂದಿಗೆ ಯಾರು ವ್ಯವಹರಿಸಕೂಡದು, ವ್ಯವಹರಿಸಿದ್ದೇ ಆದಲ್ಲಿ **ಕರ್ಣಾಟಕ ಬ್ಯಾಂಕ್ ಲಿ.,** ಮೇಲೆ ತಿಳಿಸಿದ ಶಾಖೆಗಳ ಸಾಲದ ಖಾತೆಗಳ ಬಾಕಿ ಪ್ರತ್ಯೆ ಹಾಗೂ ಅದರ ಮೇಲಿನ ಬಡ್ಡಿ ಮತ್ತು ಇತರೆ ಖರ್ಚು ವೆಚ್ಚಗಳನ್ನು ಇವರಿಗೆ ಪಾವತಿಸಬೇಕಾಗುವುದು. [ಭದ್ರತಾ ಸ್ವತ್ತಿನ ಹಿಂದಕ್ಕೆ ಪಡೆಯಲು ಕಾಯ್ದೆಯ ಉಪವಿಭಾಗ 13(8)ರ ಅಡಿಯಲ್ಲಿ ನಮೂದಿಸಿದ ಸಮಯದ ಒಳಗೆ ಅವಕಾಶವಿರುವುದಾಗಿ ಈ ಮೂಲಕ ಸಾಲಗಾರರ/ ಅಡಮಾನುದಾರರ ಗಮನಕ್ಕೆ ತರಲಾಗಿದೆ].

ದಿನಾಂಕ: 25.05.2022

ಸಹಿ/– ಮುಖ್ಯವ್ಯವಸ್ಥಾಪಕರು ಮತ್ತು ಅಧಿಕೃತ ಅಧಿಕಾರಿಗಳು ಕರ್ಣಾಟಕ ಬ್ಯಾಂಕ್ ಲಿಮಿಟೆಡ್.,

ಸಚಿವಾಲಯ ನೌಕರರ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾ ಟಕ ವಿಧಾನಸಭೆ ಸಚಿವಾಲಯದ ನೌಕರರ ಸಂಘ ಕರೆ ನೀಡಿದ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರ ಹಿನ್ನೆಲೆಯಲ್ಲಿ ಗುತ್ತಿಗೆ ನೌಕಕರೂ ಸೇರಿದಂತೆ ಶೇ. 60ಕ್ಕಿಂತಲೂ ಹೆಚ್ಚು ನೌಕರರು ಕೆಲಸಕ್ಕೆ ಗೈರು ಹಾಜ ರಾಗಿದರು. ಹೀಗಾಗಿ ಸಚಿವಾಲಯ ದಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣು ತ್ತಿತ್ತು. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ನ ಕಾರಿಡಾರ್ ಗಳು ಬಿಕೋ ಎನ್ನುತ್ತಿದ್ದವು. ಕೆಲವು ನೌಕರರು ಎಂ.ಎಸ್. ಬಿಲ್ಡಿಂಗ್ ಆವರಣದಲ್ಲಿ ಪ್ರತಿಭಟನೆಯನ್ನೂ ನಡೆಸಿದರು.

ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿ ಸುವ ಪ್ರಸ್ತಾವನೆ ಸೇರಿದಂತೆ ಬಹುದಿನ ಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿತು.



ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯ ಸೌಕರರು ಮುಷ್ಕರ ನಡೆಸಿದ್ದರಿಂದ ಎನ್ನುತ್ತಿರುವ ಎಂ.ಎಸ್.ಬಿಲ್ಡಿಂಗ್ ನ ಕಾರಿಡಾರ್.



ಆಗ್ರಹಿಸಿ ಸರಕಾರಿ ನೌಕರರ ಸಂಘದವರು వి.వి. ಟವರ್ನಲ್ಲಿ ಪ್ರತಿಭಟನೆ ನಡೆಸಿದರು.

ಈಡೇರಿಕೆಗೆ

ಅವನ್ನು ಕೈ ಬಿಡಬೇಕು. • ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸರ್ ಅಧ್ಯಕ್ಷತೆಯ ಆಡಳಿತಾ ಸುಧಾರಣಾ ಆಯೋಗದ 2ನೇ ವರದಿಯ ಶಿಫಾರಸುಗಳನ್ನು ಜಾರಿಗೆ ತರಬಾರದು.

• ಕಂದಾಯ ಸಚಿವ ಅಶೋಕ್ ಅಧ್ಯಕ್ಷತೆಯ ಸಂಪುಟ ಉಪ

ಸಮಿತಿ ಮಾಡಿರುವ ಹುದ್ದೆ ಕಡಿತ ಶಿಫಾರಸು ಅವೈಜ್ಜಾಣಿಕ,

ಏನೆಲ್ಲ ಬೇಡಿಕೆಗಳು?

- ಸಚಿವಾಲಯಗಳಲ್ಲಿ ನಿಯೋಜನೆ, ಅನ್ನ ಕಾರ್ಯನಿಮಿತ್ತ ಕಾರ್ಯ ನಿರ್ವಹಿಸುತ್ತಿರುವವರನ್ನು ಕೂಡಲೇ ಮಾತೃ
- ಇಲಾಖೆಗೆ ಕಳುಹಿಸಿಕೊಡಬೇಕು. • ಸಚಿವಾಲಯದ ಆಪು ಶಾಖೆಗಳಲ್ಲಿ ಆಪು ಕಾರ್ಯದರ್ಶಿ, ಆಪ್ರಸಹಾಯಕರ ಸೇವೆಗಳನ್ನು ಹೊರತುಪಡಿಸಿ ಹೊರಗುತ್ತಿಗೆ ನೌಕರರ ಸೇವೆಯನ್ನು ತಕ್ಷಣವೇ
- ರದ್ದುಗೊಳಿಸಬೇಕು. ನೌಕರರ ಸೇವೆಗಳನ್ನು ಸಚಿವರ ಆಪ್ತ ಶಾಖೆಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳಬೇಕು. ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿಯೇ ಇಲಾಖೆಗಳನ್ನು ತರಬೇಕು.
- ಬಹುಮಹಡಿ ಕಟ್ಟಡದ ಆವರಣದ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಮಾಡಿರುವ ಕ್ರಮವನ್ನು ರದ್ದು ಗೊಳಿಸಬೇಕು .

STATE BANK OF INDIA

SMEC, Koramangala (40688)

Airav, First Floor, # 576/B, Service Road, HSR 6th Sector, Bengaluru- 560068. Tel:080-25532170, Email: sbi.40688@sbi.co.in

NOTICE FOR SALE OF VEHICLES BY E-AUCTION ON 03.06.2022 Notice to public is hereby given to the effect that the vehicle described herein will be sold by State Bank of India SMEC, Koramangala (40688) Bengaluru by holding E-Auction on the date and time mentioned in this notice is "AS IS WHERE IS CONDITION" SI. No. | Account Nos. | Names of the borrower | Model / MFG Year 37235522449 Mr. Lourdu Swamy Hyundai Excent CRDI+ ABS BSIV KA 51 AA 8936 Rs. 2,37,000/-Date & Time of E-Auction: 03.06 2022 from 2.00 pm. to 4.00 pm. (with unlimited Extensions of 5 minutes each). EMD: 10%

of each vehicle's Reserve Price as mentioned above. (EMD is Refundable for unsuccessful bidder) For inspection of

above vehicles contact: Lakshmi Recovery Agency, Contact Person: Mr. Parmesh Reddy Mob: 8618048183 Terms and conditions:1. E-Auction is being held on "As is where is condition" and the Bank is not responsible for condition or any other fact affecting the vehicles. 2. The E Auction will take place through portal www.bankeauctions.com on 03.06.2022. 3. The ntending purchaser/bidder is required to submit the amount of EMD through DD/BC in favour of SBI, SMEC Koramangala on or before 02.06.2022, 4PM and register their name at www.bankeauctions.com and get User ID and password free of cost and get training on E-auction from M/s C1 India Pvt Ltd and contact person : Mr. Gangadhar Naik (9900711744) Helpline No +91-124-4302000 Email Id: <u>Karnataka@c1india.com</u> 4.For detailed procedure and terms and condtions of E-Auction, interested bidder may visit <u>www.bankeauctions.com</u> & download business rule document. Interested bidders may also get in touch with service provider on above mentioned number. 5 All the above vehicles are parked at respective agencies yard as mentioned above. 6. Willing bidders can inspect the vehicle(s) at the respective yard mentioned above and give best quote (over and above the minimum base price) 7. The bidders have to increase the bidding amount by minimum Rs. 5,000/- above Reserve price. 8. Balance of bid amount by the successful bidder should be remitted should be remitted on or before 09.06.2022 4PM failing which EMD amount stands forfeited.9.Successful bidders cannot back-out for any reason.10. Bank reserves the right to cancel or postpone the auction without prior notice. 11.For further details you may Contact No.080-25532170, Mob: 8884650116

Sd/- Authorised Officer Place : Bengaluru Date : 27.05.2022

THE SOUTH INDIA PAPER MILLS LIMITED CIN: L85110KA1959PLC001352

Regd. Office: Chikkayana Chatra, Nanjangud - 571 302 Karnataka State

STATEMENT OF AUDITED FINANCIAL RESULTS FOR THE QUARTER / YEAR ENDED 31st MARCH 2022								
SI No	Particulars	Quarter Ended 31/03/2022	Quarter Ended 31/03/2021	Year ended 31/03/2022	Year ended 31/03/2021			
1.	Total income from operations	7,650.57	7,104.34	30,535.57	22,678.27			
2.	Net Profit for the period (before Tax,							
	Exceptional and / or Extraordinary items)	402.59	729.42	2,290.77	2,356.98			
3.	Net Profit for the period before tax, (after							
	Exceptional and / or Extraordinary items)	402.59	729.42	2,563.82	2,662.77			
4.	Net Profit for the period after tax, (after							
	exceptional and / or extraordinary items)	447.82	512.61	2,166.05	1,904.95			
5.	Total comprehensive Income for the period							
	[comprising profit for the period (after tax) and							
	other comprehensive income (after tax)]	485.25	460.17	2,203.48	1,852.51			
6.	Equity Share Capital	1,500.00	1,500.00	1,500.00	1,500.00			
7.	Reserves (Excluding Revaluation Reserve as							
	shown in the Balance Sheet of previous year)	19,064.88	17,048.82	19,064.88	17,048.82			
	i.e., Other Equity	(as on 31-3-2022)	(as on 31-3-2021)	(as on 31-3-2022)	(as on 31-3-2021)			
8.	Earnings Per Share (of ₹.10/- each) in Rs.							
	Basic:	2.99	3.42	14.44	12.70			
	Diluted:	2 99	3.42	14.44	12.70			

Note:

Place: Bengaluru

Date: 26-05-2022

1. The above is an extract of the detailed format of Quarterly / Annual Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly / Annual Financial Results are available on the website of BSE Limited at www.bseindia.com & Company's website www.sipaper.com

By Order of the Board MANISH M PATEL MANAGING DIRECTOR DIN: 00128179



ಎಸ್.ಜೆ.ಎಸ್. ಎಂಟರ್ ಪೈಸಸ್ ಲಿಮಿಟೆಡ್

ನೋಂದಾಯಿತ ಮತ್ತು ಕಾರ್ಪೊರೇಟ್ ಕಛೇರಿ: ಅಗರ ಗ್ರಾಮದ ಸರ್ವೆ ಸಂಖ್ಯೆ 28/P16 ಮತ್ತು ಬಿ.ಎಮ್ ಕಾವಲ್ ಗ್ರಾಮದ ಸರ್ವೆ ಸಂಖ್ಯೆ 85/P6, ಕೆಂಗೇರಿ ಹೋಬಳಿ, ಬೆಂಗಳೂರು 560 082, ಕರ್ನಾಟಕ, ಭಾರತ

ವೆಬ್ಸ್ಟ್ www.sjsindia.com । ಇ-ಮೇಲ್: compliance@sjsindia.com । ದೂರವಾಣಿ: +91 80 6194 0777 CIN: L51909KA2005PLC036601

31 ನೇ ಮಾರ್ಚ್ 2022ಕ್ಕೆ ಕೊನೆಗೊಂಡ ತ್ರೆಮಾಸಿಕ ಹಾಗೂ ವರ್ಷದ ಲೆಕ್ಕಪರಿಶೋಧನೆಯ ಕ್ರೋಡಿಕೃತ ಹಣಕಾಸಿನ ಫಲಿತಾಂಶಗಳ ಸ್ಟ್ರೇಟ್ ಮೆಂಟ್ ನ ಸಾರ

		(ಪ್ರತಿ ಷೇರಿನ ಡೇ	ಟಾವನ್ನು ಹೊರತುಪಡಿಸಿ ಮಿಲೀ	ಯನ್ಗಳಲ್ಲಿ ರೂಪಾಯಿಗಳು)			
		ತೈಮಾಸಿಕ ಕೆ.	ತ್ವೆಮಾಸಿಕ ಕೊನೆಗೊಂಡಾಗ				
ಕ್ರಮ	ವಿವರಗಳು	31 మార్ಚ్ 2022	31 డిసింబర్ 2021	31 ಮಾರ್ಚ್ 2022			
ಸಂಖ್ಯೆ.		ಪರಿತೋಧಿಸಲಾಗಿದೆ	ಲೆಕ್ಕಪರಿತೋಧನೆ ಮಾಡದ	ಪರಿಶೋಧಿಸಲಾಗಿದೆ			
1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	1,041.05	917.90	3,698.56			
2	ನಿವ್ದಳ ಲಾಭ ಅವಧಿಗೆ (ತೆರಿಗೆ ಅಸಾಧಾರಣ ವಸ್ತುಗಳು)	205.22	202.45	739.39			
3	ನಿವ್ವಳ ಲಾಭ ತೆರಿಗೆಗೆ ಮುಂಚಿನ ಅವಧಿಗೆ (ಅಸಾಧಾರಣ ವಸ್ತುಗಳ ನಂತರ)	205.22	202.45	739.39			
4	ತೆರಿಗೆಯ ನಂತರ ಹಾಗೂ ಅಪವಾದಾತ್ಮಕ(ಅಸಾಧಾರಣ) ಐಟಮ್ ಗಳ ನಂತರದ ಅವಧಿಗಾಗಿ ನಿವ್ದಳ ಲಾಭ	153.62	148.92	550.18			
5	ಅವಧಿಗೆ ಒಟ್ಟು ಸಮಗ್ರ ಆದಾಯ ಅವಧಿಯ ಲಾಭ [(ತೆರಿಗೆ ನಂತರ)	155.70	146.01	549.70			
	ಮತ್ತು ಇತರ ಸಮಗ್ರ ಆದಾಯ (ತೆರಿಗೆ ನಂತರ)]						
6	ಇಕ್ವಿಟಿ ಶೇರ್ ಕ್ಯಾಪಿಟಲ್ (ತಲಾ – ರೂ. 10/- ರ ಮುಖ ಬೆಲೆ)	304.38	304.38	304.38			
7	ಇತರ ಇಕ್ವಿಟಿ	-	-	3,300.33			
8	ಪ್ರತಿ ಶೇರ್ಗೆ ಗಳಿಕೆ (ತಲಾ –ರೂ.10/- ರ)						
	1. ಬೇಸಿಕ್ (ವಾರ್ಷಿಕಗೊಳಿಸಲಾಗಿಲ್ಲ)	5.05	4.89	18.08			
	2. ಡ್ರೆಲ್ಯೂಟೆಡ್ (ವಾರ್ಷಿಕಗೊಳಿಸಲಾಗಿಲ್ಲ)	5.00	4.85	17.90			

ಟಿಪ್ಪಣಿಗಳು

- ಕಂಪನಿಯು 5 ಏಪ್ರಿಲ್ 2021 ರಿಂದ ಜಾರಿಗೆ ಬರುವಂತೆ ಎಕ್ಕೋಟೆಕ್ ಪ್ಲಾಸ್ಟಿಕ್ಸ್ ಫ್ರೆವೆಟ್ ಲಿಮಿಟೆಡ್(''ಎಕ್ಫೋಟೆಕ್'') ಅನ್ನು ಸ್ಥಾಧೀನಪಡಿಸಿಕೊಂಡಿದೆ, ಎಕ್ಫೋಟೆಕ್ ಅನ್ನು ಸ್ಥಾಧೀನಪಡಿಸಿಕೊಳ್ಳುವುದರೊಂದಿಗೆ, ಗ್ರೂಪ ಸ್ವಾಧೀನಪಡಿಸಿಕೊಂಡ ನಂತರ 31 ಮಾರ್ಚ್ 2022 🚦 ಕೊನೆಗೊಂಡ ತೈಮಾಸಿಕ ಮತ್ತು ವಾರ್ಷಿಕ ಏಕೀಕೃತ ಫಲಿತಾಂಶಗಳನ್ನು ಸಿದ್ದಪಡಿಸಿದೆ. ಸ್ವಾಧೀನವು 5 ಏಪ್ರಿಲ್ 2021 ರಿಂದ ಜಾರಿಗೆ ಬಂದುದರಿಂದ, ಗ್ರೂಪಿಗೆ 31 ಮಾರ್ಚ್ 2021 ಕ್ಕೆ ಕೊನೆಗೊಂಡ ವರ್ಷಕ್ಕೆ ಕಾಲಕ್ಕೆ ಏಕೀಕೃತ ಹಣಕಾಸು ಫಲಿತಾಂಶಗಳು ಅನ್ವಯಿಸುವುದಿಲ್ಲ.
- 31 ಮಾರ್ಚ್ 2022ರಲ್ಲಿ ಕೊನೆಯಲ್ಲಿ, ಕಂಪನಿಯು ಸಮಗ್ರ ಇಕ್ಕಟಿ ಶೇರ್ಗಳನ್ನು ಸ್ಪಾಧೀನ ಪಡಿಸಿಕೊಳ್ಳಲು ಎಕ್ಕೋಟಿಕ್ ಹಾಗೂ ಎಕ್ಕೋಟಿಕ್ ಡ ಶಿಸ್ತ್ವದಲ್ಲಿರುವ ಶೇರ್ಹೋಲ್ಡರ್ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಎಕ್ಕೋಟಿಕ್ ಆಟೋಮೊಬೈಲ್ ಘಟಕಗಳು ಹಾಗೂ ಇತರ ಘಟಕಗಳ ತಯಾರಿಕೆ ಹಾಗೂ ಪೂರೈಕೆಯ ಬಿಜಿನೆಸ್ನಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಪರಿಗಣನೆಯಂತೆ ರೂ. 640 ಮಿಲಿಯನ್ ಅನ್ನು ಪಾವತಿಸಿದೆ ಹಾಗೂ ಅದರ ಪ್ರಕಾರ, 5 ಏಪ್ರಿಲ್ 2021 ರಿಂದ, ಎಕ್ಸೋಟಿಕ್ ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಯಾಗಿದೆ. ಕಂಪನಿಯು ಸ್ಥಾಧೀನಪಡಿಸಿಕೊಂಡ ದಿನಾಂಕದಂದು ಬಿಜೆನೆಸ್ ನ್ಯಾಯಯುತ ಮೌಲ್ಯಮಾಪನವನ್ನು ನಡೆಸಿದೆ ಹಾಗೂ ಅದಕ್ಷನುಗುಣವಾಗಿ ಸ್ಥಾಧೀನಪಡಿಸಿಕೊಳ್ಳುವ ದಿನಾಂಕದಂದು ಸಂಬಂಧಿಸಿದ ಸ್ಥತ್ತುಗಳು ಹಾಗೂ
- ಬಾಧ್ಯತೆಗಳನ್ನು (ಸಾಲಸೋಲಗಳನ್ನು) ಅಂಗೀಕರಿಸಿದೆ. ಸ್ವಾಧೀನಪಡೆಸಿಕೊಂಡ ಸ್ವತ್ತುಗಳ ನಿವ್ವಳ ಸ್ವಾಧೀನ ಬೆಲೆ , ಹಾಗೂ ವಹಿಸಿಕೊಂಡ ಬಾಧ್ಯತೆಗಳು ರೂ. 249.80 ಮಿಲಿಯೆನ್ ನ ಗುಡ್ ವಿಲ್ ಗೆ ಕಾರಣವಾಗಿದೆ

3.	3. ಕಂಪನಿಯ ಪ್ರಮುಖ ಸ್ವತಂತ್ರ ಹಣಕಾಸು ಮಾಹಿತಿಯನ್ನು ಕೆಳಗೆ ನೀಡಲಾಗಿದೆ:							
	(ಮಿಲಿಯನ್ಗಳಲ್ಲಿ ರೂಪಾಯಿಗಳು)							
	3 DECINO	ક ું:	ಮಾಸಿಕ ಕೊನೆಗೊಂಡಾಗ	1	ವರ್ಷ ಮುಗಿದಾಗ			
ಕ್ರವ ಸಂಖ		31 ಮಾರ್ಚ್ 2022	31 ಡಿಸೆಂಬರ್ 2021	31 ಮಾರ್ಚ್ 2021	31 ಮಾರ್ಚ್ 2022	31 ಮಾರ್ಚ್ 2021		
NO a		ಪರಿಶೋಧಿಸಲಾಗಿದೆ	ಲೆಕ್ಕಪರಿಶೋಧನೆ ಮಾಡದ	ಪರಿತೋಧಿಸಲಾಗಿದೆ	ಪರಿಶೋಧಿಸಲಾಗಿದೆ	ಪರಿಶೋಧಿಸಲಾಗಿದೆ		
1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	734.90	662.51	736.65	2,678.85	2,516.16		
2	ತೆರಿಗೆಗೆ ಮುಂಚಿನ ಲಾಭ	190.34	188.04	149.62	694.51	641.78		
3	ತೆರಿಗೆಯ ನಂತರದ ಲಾಭ	143.18	138.39	111.48	518.61	477.65		
4	ಒಟ್ಟು ಸಮಗ್ರ ಆದಾಯ	147.19	135.16	109.96	520.43	477.42		

- 31 ಮಾರ್ಚ್ 2022 ಕ್ಲೆ ಕೊನೆಗೊಂಡ ತೈಮಾಸಿಕ ಮತ್ತು ಒಂಬತ್ತು ತಿಂಗಳುಗಳ ಮೇಲಿನ ಏಕೀಕೃತ ಮತ್ತು ಸ್ವತಂತ್ರ ಹಣಕಾಸು ಫಲಿತಾಂಶಗಳನ್ನು ಲೆಕ್ಕಪರಿಶೋಧನಾ ಸಮಿತಿಯು ಹಾಗೂ ನಿರ್ದೇಶಕ ಮಂಡಳಿಯ 26ನೇ ಮೇ, 2022 ರಂದು ನಡೆದ ಆಯಾ ಸಭೆಗಳಲ್ಲಿ ಪರಿಶೀಲಿಸಿದೆ ಹಾಗೂ ಅನುಮೋದಿಸಿದೆ.
- ಸೆಬಿ (ಲಿಸ್ಪಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಗಳು, 2015 ರ ನಿಯಮಾವಳಿ 33 ರ ಅಡಿಯಲ್ಲಿ ಸ್ಥಾಕ್ ಎಕ್ಸ್ ಚೇಂಜ್ ಗಳಿಗೆ ಸಲ್ಲಿಸಲಾದ ಪರಿಶೋಧಿಸದ ತೈಮಾಸಿಕ ಮತ್ತು ವಾರ್ಷಿಕ ಹಣಕಾಸ. ಫಲಿತಾಂಶಗಳ ಸಾರ ಮೇಲೆ ನೀಡಲಾಗಿದೆ. ವಿವರವಾದ ಲೆಕ್ಕ ಪರಿಶೋಧಕ ತೈಮಾಸಿಕ ಹಾಗೂ ವಾರ್ಷಿಕ ಹಣಕಾಸಿನ ಫಲಿತಾಂಶಗಳು " ಬಿಎಸ್ಇ ಲಿಮಿಟೆಡ್ನ ವೆಬ್ಸ್ಬ್ ಟ್ <u>www.bseindia.com</u> ನಲ್ಲಿ ಮತ್ತು ನ್ಯಾಷನಲ್ ಸ್ಥಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ ಸೈಟ್ <u>www.nseindia.com</u> ನಲ್ಲಿ ಮತ್ತು ಕಂಪನಿಯ ವೆಬ್ ಸೈಟ್ <u>www.sjsindia.com</u> ನಲ್ಲಿ ಲಭ್ಯವಿದೆ.

ಎಸ್.ಜೆ.ಎಸ್. ಎಂಟರ್ಪ್ವೆಸಸ್ ಲಿಮಿಟೆಡ್ನ ನಿರ್ದೇಶಕರ ಮಂಡಳಿಯ ಪರವಾಗಿ ಕೆ ಎ ಜೋಸೆಫ್

ಮ್ಯಾನೇಜಿಂಗ್ ಡೈರೆಕ್ಟರ ಡಿನ್: 00784084

ಒಂಕಾರ ಅಸೆಟ್ಸ್ ರಿಕನ್ಸ್ಪಕ್ಷನ್ ಪ್ರೈವೇಟ್ ಲಿಮಿಟೆಡ್ CIN: U67100TZ2014PTC020363

ಕಾರ್ಮೊಲೀಟ್ ಕಛೇರಿ: $\lambda/515$, ಕನಕಿಯ ಝಿಲ್ದಾನ್, ಎಲ್ಬಿಎಸ್ ಮತ್ತು ಸಿಎಸ್ಟ ರಸ್ತೆ ಜಂಕ್ಷನ್, ಬಿಕೆಸಿ ಅನೆಕ್ಸ್ ಇಕ್ಷಿನಾಕ್ಸ್, ಕುರ್ಲಾ (ಪಶ್ಚಿಮ), ಮುಂಬಯ-400070. ದೂ: +91~022~26544000ಕುಲ್ mumbal@omkaranc.com

ಪರಿಚ್ಛೇದ –IV (ನಿಯಮ 8(1) (ಸ್ಥಿರಾಸ್ತಿಗಳಿಗೆ ಮಾತ್ರ)

ಕೆಳಸಹಿದಾರರಾದರು ಒಂಕಾರ ಅಸೆಟ್ಸ್ ರಿಕನ್ಸ್ಟಕ್ಷನ್ ಪ್ರೈವೇಟ್ ಲಿಮಿಟೆಡ್ (ಒಎಪಿಆರ್ಎಲ್) ಒಂದ ಕಂಪನಿಯಾಗಿದ್ದು, ಕಂಪನಿ ಕಾಯಿದೆ, 1956 ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ (ಆರ್ ಬಿಐ) ಒಂದು ಅಸೆಟ್ ರಿಕನ್ಸ್ ಕ್ಷನ್ ಕಂಪನಿ ಸೆಕ್ಷನ್ 3 ರರ್ಸೆಕ್ನುರಿಟೈಜೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫರ್ಫೋರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್ 2002 (ಸರ್ಫೇ ಕಾಯಿದೆ 2002) ಸಿಐಎನ್ ಸಂ. ಯು67100ಟಿಝೆಡ್2014ಪಿಟಿಸಿ020363 ಮತ್ತು ನೋಂದಾಯಿತ ಕಛೇರಿ 9, ಎಂ ಪಿ ನಗರ, 1ನೇ ಬೀದಿ, ಕೊಂಗು ನಗರ ಎಕ್ಸ್ ಟೆನ್ಡನ್, ತಿರುಮರ್ 641607 ಮತ್ತು ಕಾರ್ಮೊರೇಟ್ ಕಛೇರಿ ಸಿ/515, ಕನಕಿಯ ಝಿಲ್ಲೋನ್, ಎಲ್ಎಬಿಎಸ್ ಜಂಕ್ಷನ್ ರಸ್ತೆ ಮತ್ತು ಸಿಎಸ್ಟಿ ರಸ್ತೆ, ಬಿಕೆಸಿ ಅನೇ ಇಕ್ಷಿನಾಕ್ಸ್ ಹತ್ತಿರ, ಕುರ್ಲಾ ಪಶ್ಚಿಮ, ಮುಂಬಯಿ-400070 ತನ್ನ ಸಾಮರ್ಥ್ಯದಲ್ಲಿ ಓಂಕಾರ ಪಿಎಸ್-26 2021-22 ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಹಕ್ಕುಗಳು, ಟೈಟಲ್ ಮತ್ತು ಹಿತಾಸಕ್ತಿಗಳು ಸಂಪೂರ್ಣ +ಬಾಕಿಯನ್ನು ಸಾಲಗಾರರಿಂದ/ಸಹಸಾಲಗಾರರಿಂದ/ಅಡಮಾನದಾರರಾದ ಶ್ರೀ ತೌಹೀದ್ ಅಹಮದ (ಸಾಲಗಾರ/ಅಡಮಾನದಾರ) ಮುನಾವರ್ ಹುಸೇನ್ (ಸಹ–ಸಾಲಗಾರ) ಮತ್ತು ಅಹಮದ್ ಇಂಡಸ್ಟೀಸ (ಸಹ–ಸಾಲಗಾರ) ರವರು ಜೊತೆಗೆ ಪೂನಾವಾಲ್ಲಾ ಹೌಸಿಂಗ್ ಫೈನಾನ್ಸ್ ಲಿ., (ಪಿಹೆಚ್ಎಫ್ಎಲ್) (ಈ ಹಿಂದ ಮ್ಯಾಗ್ನ ಹೌಸಿಂಗ್ ಫೈನಾನ್ಸ್ ಲಿ., ಎಂದಾಗಿತ್ತು) ಸೆಕ್ಷನ್ 5 ರ ಸೆಕ್ಯುರಿಟೈಜೇಶನ್ ಮತ್ತು ರಿಕನ್ಸ್ಟಕ್ಷನ್ ಆಫ್ ಪೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್ 2002 ರ ಅಡಿ ಅಸೈನ್ ಮೆಂಟ್ ಒಪ್ಪಂದ ದಿನಾಂಕ 30.09.2021 ರಂದು ಸಂಪೂರ್ಣವಾಗಿ ಪಡೆದುಕೊಂಡಿದರು

ವ್ಯಾಗ್ನ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಈಗ (ಪಿಹೆಚ್ಎಫ್ಎಲ್) ನ ಅಧಿಕೃತ ಅಧಿಕಾರಿಯಾಗಿದ್ದ ಹಣಕಾಸು ಸ್ವತ್ತುಗಳ ಪ್ರತಿಭೂತಿ ಹಿತಾಸಕ್ತಿ ಮತ್ತು ಮನರ್ ನಿರ್ಮಾಣ ಭದ್ರತೆ ಮತ್ತು ಭದ್ರತಾ ಹಿತಾಸಕ್ತಿ ನಿಯವ 2002ರ ಅನ್ರಯ ಸೆಕ್ಷನ್ 13(2) ರ ನಿಯಮ 9ನ್ನು ಓದಿಕೊಂಡಂತೆ ಭದ್ರತಾ ಹಿತಾಸಕ್ಕಿ (ಜಾರಿ) ನಿಯಮಗ 2002ರ ಅನ್ನಯ ಈ ಕೆಳಗಿನ ಸಾಲಗಾರರಿಗೆ 11.06.2019 ರಂದು ತಗಾದೆ ಸೂಚನೆಯನ್ನು ನೀಡಿದರ ಸಾಲಗಾರರು/ಸಹ ಸಾಲಗಾರರು/ಅಡಮಾನದಾರರು ಈ ನೋಟೀಸಿನಲ್ಲಿ ತಿಳಿಸಿರುವಂತೆ ದಿನಾಂ 07.06.2019ರವರೆಗೆ ರೂ.20,01,595/- (ಇಪ್ಪತ್ತು ಲಕ್ಷ ಒಂದು ಸಾವಿರದ ಐನೂರ ತೊಂಭತ್ತೈದ ರೂಪಾಯಿಗಳು ಮಾತ್ರ) ಹಾಗೂ ಮೂಲ ವೆಚ್ಚ. ಖರ್ಚು, ದರ ವೆಚ್ಚ ಇತ್ಯಾದಿಗಳನ್ನು ಈ ನೋಟೀಸ್ ನೀಡೀ 60 ದಿನಗಳ ಒಳಗೆ ಮರುಪಾವತಿಸುವಂತೆ ಸೂಚಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 13(2) ರ ಸರ್ಫೇಸಿ ಕಾಯಿದೆ ಅನ್ವಯ 11.06.2019ರಂತೆ ನೀಡಲಾ ನೋಟೀಸ್ ನಂತೆ ಸಾಲಗಾರರು ಮತ್ತು ಸಹ–ಸಾಲಗಾರರು ಹಣವನ್ನು ಮರುಪಾವತಿ ಮಾಡಲು ವಿಫಲರಾಗಿದ ಎಎಆರ್ಪಿಎರ್ ಪಿಹೆಚ್ಎಫ್ಎರ್ ಮೂಲಕ ಓಂಕಾರ ಅಸೆಟ್ಸ್ ರಿಕೆನ್ಸ್ಟಕ್ಷನ್ ಪ್ರೈ. ಲಿ. ಗೆ ಸಬ್ ಸೆಕ್ಷನ್ (12) ಸೆಕ್ಷನ್ 13 ರ ಸರ್ಫೇಸಿ ಕಾಯಿದೆ ಅನ್ವಯ ನೇಮಕಗೊಂಡ ಅಧಿಕೃತ ಅಧಿಕಾರಿಗಳು ಈ ಕೆಳಗೆ ವಿವರಿಸಿರುವ ಸ್ಥಿರಾಸ್ತಿಗಳನ ್ಲ್ಲ್ರ್ ಸೆಕ್ಷನ್ 13 ರ ಸಬ್**ಸೆಕ್ಷನ್ (4) ನಿಯಮ 8ನ್ನು ಓದಿಕೊಂಡಂತೆ** ಭದ್ರತಾ ಹಿತಾಸಕ್ಕಿ ಜಾರಿ ನಿಯಮಗಳು 2002ರ ಲ್ವ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 25ನೇ ಮೇ 2022 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಸಾಲಗಾರರು ಹಾಗೂ ಸಮಸ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಸತುಗಳ ಬಗೆ ಯಾರ ವ್ಯವಹರಿಸಕೂಡದು, ಒಂದು ವೇಳೆ ವ್ಯವಹರಿಸಿದ್ದೇ ಆದಲ್ಲಿ ಓಂಕಾರ ಅಸೆಟ್ಸ್ ರಿಕನ್ ಸ್ಟಕ್ಷನ್ ಪ್ರೈ. ಲಿ. ಟ್ರಸ್ಟಿ ಆಫ್ ಒಂಕಾರ ಪಿಎಸ್ 26/2021–22 ಟ್ರಸ್ಟ್ ಕಾರ್ಮೊರೇಟ್ ಕಛೇರಿ: ಸಿ/515, ಕನಕ ಝಿಲ್ಲೋನ್, ಎಲ್ ಬಿ ಎಸ ರೋಡ್ ಜಂಕ್ಷನ್ ಮತ್ತು ಸಿಎಸ್ಟ್ ರಸ್ತೆ, ಬಿಕೆಸಿ ಅನೆಕ್, ಇಕ್ಷಿನಾಕ್ಷ್ ಹತ್ತಿರ, ಕುರ್ಲಾ (ವೆಸ್ಟ್), ಮುಂಬಯಿ 400070 ಇಲ್ಲಿಗೆ ದಿನಾಂಕ 07.06.2019ರವರೆಗೆ ರೂ.20,01,595/– (ಇಪ್ಪತ್ತು ಲಕ್ಷ ಒಂದು ಸಾವಿರದ ಐನೂರ ತೊಂಭತ್ತೈದು ರೂಪಾಯಿಗಳು ಮಾತ್ರ) ಹಾಗೂ ದರ ವೆಚ್ಚ ಇತ್ಯಾದಿಗಳನ್ನು ಹಣ ಸಂಪೂಣಃ ಮರುಪಾವತಿಯವರೆಗಿನ ಬಾಕಿಯನ್ನು ಈ ನೋಟೀಸ್ ನೀಡಿದ 60 ದಿನಗಳ ಒಳಗಾಗಿ ಪಾವತಿಸಬೇಕಾಗುವುದು ಸಾಲಗಾರರ ಗಮನಕ್ಕೆ ತರುವುದೇನೆಂದರೆ, ಸೆಕನ್ 13ರ ಸಬ್ ಸೆಕನ್ (8) ರ ಕಾಯಿದೆಯಂತೆ ಬಾಕಿ ಉಳಿ ಸಮಯಾವಕಾಶದಲ್ಲಿ ನೀವು ನಿಮ್ಮ ಭದ್ರತಾ ಆಸ್ತಿಗಳನ್ನು ಮರು ಪಡೆದು ಕೊಳ್ಳಬಹುದಾಗಿದೆ.

ವೇಲಿನ ಖಾತೆಯಿಂದ ನಮ್ಮ ಕಂಪನಿಗೆ ಅಡಮಾನ ಮಾಡಿರುವ ಸ್ವತ್ತುಗಳ/ಆಸ್ತಿಗಳ ವಿಧಿಸಲಾದ/ಮುಟ್ಟುಗೋಲು ಹಾಕಿಕೊಂಡ ಮತ್ತು ಸ್ವಾಧೀನಪಡಿಸಿಕೊಂಡ ಸ್ತತ್ತುಗಳ ವಿವರಗಳು ಇಂತಿದೆ.

ಸ್ಥಿರ ಆಸ್ತಿಯ ವಿವರ ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ ಯುನಿಕ್ ನಂ. 152200703302720036, ಖಾತಾ ಜಂಜರ್ ನಂ 916, ಆಸ್ತಿ ನಂ. 32, ಗರ್ಗೇಶ್ವರಿ ಗ್ರಾಮ ಮತ್ತು ಗ್ರಾಮ ಪಂಚಾಯತ್, ಕಸಬಾ ಹೋಬಳಿ, ಟಿ ನರಸೀಮರ ತಾಲೂಕು, ಮೈಸೂರು ಜಿಲ್ಲೆ ಇಲ್ಲಿದ್ದು, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 15.24ಮೀ/50ಅಡಿ, ಉತ್ತರದಿಂದ

ಕಕ್ಕುಬಂದಿ: ಪೂರ್ವಕ್ಕೆ: ರಹಮತ್ರವರ ಮನೆ, ಪಕ್ಷಿಮಕ್ಕೆ: ಅಬ್ದುಲ್ ರೆಹಮಾನ್ ರವರ ಮನೆ, ಉತ್ತರಕ್ಕೆ: ರಸ್ತೆ ದಕ್ಷಿಣಕ್ಕೆ: ಅಬ್ದುಲ್ ಖಾದರ್'ರವರ ಮನೆ

ಒಂಕಾರ ಅಸೆಟ್ಸ್ ರಿಕನ್ಸ್ಟಕ್ಷನ್ ಪ್ರೈ. ಲಿ. ಪರವಾಗಿ

ದಿನಾಂಕ: 25.05.2022 (ಆಕ್ಟಿಂಗ್ ಇನ್ ಇಟ್ಸ್ ಕೆಪಾಸಿಟಿ ಆ್ಯಸ್ ಎ ಒಂಕಾರ ಪಿಎಸ್26/2021–22 ಟ್ರಸ್ಟ್)

ಚಿಂದಿಯ ನೆಪದಲ್ಲಿ ಕಳವು: ಸೆರೆ

ಬೆಂಗಳೂರು: ಚಿಂದಿ ಆಯುವ ನೆಪದಲ್ಲಿ ಚೀಲ ಹಾಕಿಕೊಂಡು ಸುತ್ತಾಡುತ್ತ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಇಬ್ಬರು ಸೇರಿ ಮೂವರು ಕುಖ್ಯಾತ ಕನ್ನಗಳರನ್ನು ಬಂಧಿಸಿರುವ ಬಾಗಲಗುಂಟೆ ಪೊಲೀಸರು ಬಂಧಿಸಿ, 26.3 ಲಕ್ಷ ರು. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸಮೀರ್ ಹೆರೋನ್ (25) ದೆಹಲಿ ಮೂಲದ ಚಿಕ್ಕಬಾಣವಾರ ನಿವಾಸಿ ಮೊಹಮ್ಮದ್ ದೀನು(22)ಹಾಗೂ ಹಾಸನ ಮೂಲದ ರವಿಕುಮಾರ್ (39) ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ 26.3 ಲಕ್ಷ ಮೌಲ್ಯದ 538 ಗ್ರಾಂ ಚಿನ್ನ, ಆಟೋ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊ ಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ. ಸಿಡೇದಹಳ್ಳಿಯ ಸಿದ್ದೇಶ್ವರ ಲೇಔಟ್ 2ನೇ ಮುಖ್ಯರಸ್ತೆಯ ಮನೆಯೊಂದ

ರಲ್ಲಿ ಬಾಲ್ಕನಿಯ ಗ್ರೀಲ್ ಡೋರ್ ಒಡೆದು ಒಳನುಗ್ಗಿ ಬೆಡ್ ರೂಮಿನ ವಾರ್ಡ್ ರೂಬ್ ಒಡೆದು ಚಿನ್ನಾಭರಣಗಳನ್ನು ಕಳವು ಮಾಡಲಾಗಿತು. ಆರೋಪಿಗಳಾದ ಸಮೀರ್ ಹೆರೋನ್ ಹಾಗೂ ಮೊಹಮ್ಮದ್ ದೀನು ಬಾಗಲಗುಂಟೆ ಪ್ರದೇಶಗ ಳಲ್ಲಿ ಚಿಂದಿ ಸಂಗ್ರಹಿಸಿ ಚಿಕ್ಕಬಾಣಾವರದಲ್ಲಿರುವ ಗುಜರಿ ಅಂಗಡಿಗಳಿಗೆ ನೀಡಿ ಅದರಿಂದ ಬರುವ ಹಣದಿಂದ ಜೀವನ ಮಾಡಿಕೊಂಡಿದ್ದರು.

ಹಳೆಕಳ್ಳ ಸಿಕ್ಕಿಬಿದ್ದ: ಮತ್ತೊಬ್ಬ ಕನ್ನಗಳ್ಳ ಹಾಸನ ಮೂಲದ ರವಿಕುಮಾರ್ ಏ.30 ರಂದು ಬಾಗಲಗುಂಟೆಯ ಮುನೇಶ್ವರನಗರ, 2ನೇ ಕ್ರಾಸ್, 4ನೇ ಮುಖ್ಯ ರಸ್ತೆಯ ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ರಈ ಹಿಂದೆ ರಾಜಗೋಪಾಲನಗರ, ಹೊಳಲ್ತೆರೆ, ಹೊಸದುರ್ಗ, ಭದ್ರಾವತಿ ಪೊಲೀಸ್ ಠಾಣೆಗಳಲ್ಲಿನ ಹಗಲು ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರೆ ಬಂದಿದ್ದ. ಬಳಿಕ ಕಳ್ಳತನ ಮುಂದುವರಿಸಿದ್ದ.

IN THE COURT OF THE 2ND ADDI-**TIONAL CIVIL JUDGE** (JUNIOR DIVISION) AT: MAGADI OS. No.298/2018 PLAINTIFFS: Canara Bank

DEFENDANTS: Sri. Susheela and NOTICE/SUMMONS TO THE **DEFENDANTS**

1. Smt. Susheela W/O KP Mallikarjunaradhya aged about 45 years 2. Sri. K P Mallikarjunaradhya S/o Palaradhya aged about 47 years both are residing at Kalya village, Kasaba Hobli, Magadi Taluk, Ramanagara district Where the above named plaintiff have filed a suit for the relief of recovery of money and other reliefs against you in OS No. 298/2018 on the file of 2nd additional junior civil judge at Magadi and the case is pending for steps The summons/ notice issued through court as well as RPAD have been reurned as un-served.

The above matter has been posted to 11-7- 2029 Take notice/summons and to appear before the Honble court magadi on 11-00 AM on the above mentioned dated and time either personally or through counsel and to file objection if any. If you fail to appear pefore the court the case will be decided exparte. Issued as per the orders of this Hon'ble court on this day 10th of June 2022 with seal of this Hon'ble court. Given under my hand and the seal of

the court this 26th day of may 2022. By order of the court Sd/-. Shirastedar Chivil Judge and J.M.F.C. Court Magadi Advocates for Plaintiffs: Sri. M Nagesha, Advocate

Hosapete road Magadi Town

ಮೇ 30ರಿಂದ

ಸರಕಾರಿ ನೌಕರರ ಕ್ರೀಡಾಕೂಟ

ಬೆಂಗಳೂರು: ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ-2022 ಮೇ 30, 31 ಹಾಗೂ ಜೂನ್ 1 ರಂದು ನಗರದ ಕಂಠೀ ರವ ಕ್ರೀಡಾಂಗಣದಲ್ಲಿ ಏರ್ಪಡಿ ಸಲಾಗಿದೆ ಎಂದು ರಾಜ್ಯ ಸರ

ಕಾರಿ ನೌಕರರ ಸಂಘದ ಅಧ್ಯಕ್ಷ

ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟದಲ್ಲಿ 10 ಸಾವಿರಕ್ಕೂ ಹೆಚ್ಚಿನ ಕ್ರೀಡಾ ಪಟುಗಳು ಭಾಗವಹಸಲಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಆನ್ ಲೈನ್ ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕ್ರೀಡಾಪಟುಗಳಿಗೆ ಗುಣಮಟ್ಟದ ಟ್ರಾಕ್ಸೂಟ್ ಮತ್ತು ಕ್ಯಾಪ್ ನೀಡಲಾಗುವುದು ಎಂದರು. ರಾಜ್ಯ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧ್ಗೆಗಳಲ್ಲಿ ವಿಜೇತರಾದವರಿಗೆ ಪ್ರಶಸಿ ಪತ್ರ ಹಾಗೂ ಟ್ರೋಫಿ ನೀಡಲಾಗು ವುದು. ಕ್ರೀಡಾಪಟುಗಳಿಗೆ ಮೂರು ದಿನ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ವಿಜೇತರಾದ ಕ್ರೀಡಾ ಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಯಾಗುತ್ತಾರೆ.

PUBLIC NOTICE

NOTICE is hereby given to the general public that the property noted in the schedule is granted in favour of Motappa son of Munivappa, resident of Ramaganaparthy, Kasaba Hobli, Chickballapur Taluk, The said grant is made by the Tahasildar, Chickballapur Taluk, Chickballapur, under the land grant rules for an upset price. The said grant is made with conditions as imposed the grant certificate and as per the land grant rules.

The original grant certificate issued by Tahasildar, Chickballapur, is lost/misplaced. In this regard a complaint before the Rural Police Station, Paresandra is lodged and in this regard concerned police authority have also issued an endorsement under section 165 of Cr.P.C. and have registered the complaint as a lost article in No.22872/2022, on 16-05-2022.

The original is not pledged nor deposited with any banking institution or any other financial institution. It is hereby made clear under this public notice that, any persons or person make any claim under the lost original grant certificate, the schedule property cannot be held in any manner.

with regard to the above said aspect, any person/s including in individual, a Hindu Undivided Family, a company, banks, financial institution (s), non-banking financial institution (s), a firm, an association of person/s or a body of individuals whether incorporated Or not, lenders or creditors having any objection, claim, right, title or interest in respect of schedule property or any part or portion there of by way of sale, memorandum of understanding, exchange, mortgage, pledge, charge, gift, trust inheritance, successions, possession,

lease tenancy maintenance easement, license bequeath, share, assignment lien, attachment, development rights, right of way, lispendens, reservation, agreement, FSI consumption, development rights, or any liability or commitment or otherwise or demand of any nature whatsoever, are hereby requested to inform the same in writing, supported with the documents, to the below mentioned address within a period of 14 (fourteen) days from the date of the publication of this notice, failing which, the claim/s, if any of such person/s shall be consideration to have been waived and/or abandoned. SCHEDULE

Agricultural land bearing Sy.No.50, measuring an extent of 3-00 acres, situated at Maraganahalli village, Kasaba Hobli, Chickballapur Taluk, is bounded on: EAST: Munemma's property, WEST: Gangappa's property, NORTH: Munireddy's property, SOUTH :Karabu Bande

Place: Chickballapur Date: 19-05-2022

Motappa S/o Muniyappa Ramaganaparthy

ಸ್ಥಳ: ಬೆಂಗಳೂರು ದಿನಾಂಕ: 26ನೇ ಮೇ, 2022